

Guest Lecture on Project Karuna
Listings Appeared in the following News papers

Deccan Herald

CMRIT: Guest 'lecture on 'Project Karuna'; Dwani Auditorium, CMRIT, Kundalahalli; 11.30 am.

The Hindu

CMR Institute of Technology: Guest lecture on Project Karuna by Sebastian, Director, Enable India, Dwani Auditorium, institute premises, #132, AECS Layout, IT Park Main Road, Kundalahalli, 11.30 a.m.

Vijayavani

» ಉಪನ್ಯಾಸ: ಸಿಎಂಆರ್ ತಾಂತ್ರಿಕ ಕಾಲೇಜು ಆಯೋಜನೆ. ಉಪನ್ಯಾಸ: ಎನೇಬಲ್ ಇಂಡಿಯಾ ನಿರ್ದೇಶಕ ಸೆಬಾಸ್ಟಿಯನ್. ವಿಷಯ: ಪ್ರಾಜೆಕ್ಟ್ ಕರುಣಾ. ಉಪಸ್ಥಿತಿ: ಕಾಲೇಜಿನ ಪ್ರಾಂಶುಪಾಲ ಡಾ.ಸಂಜಯ್ ಜೈನ್. ಸ್ಥಳ: ಕಾಲೇಜು ಆವರಣ, ಐಟಿ ಪಾರ್ಕ್ ರಸ್ತೆ. ಬೆಳಿಗ್ಗೆ 11.30ಕ್ಕೆ.

Samyuktha Karnataka

ಐ.ಟಿ.ಪಾರ್ಕ್, ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ, ಧ್ವನಿ ಸಭಾಂಗಣ, ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗ ವತಿಯಿಂದ 'ಪ್ರಾಜೆಕ್ಟ್ ಕರುಣಾ' ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ. ಉದ್ಘಾಟನೆ: ಸಿಎಂಆರ್ ಕಾಲೇಜಿನ ಪ್ರಾಂಶುಪಾಲ ಡಾ.ಸಂಜಯ್ ಜೈನ್. ಉಪನ್ಯಾಸಕರು: ಎನೇಬಲ್ ಇಂಡಿಯಾ ನಿರ್ದೇಶಕ ಸೆಬಾಸ್ಟಿಯನ್. ಬೆಳಿಗ್ಗೆ 11.30

ಸಂಯುಕ್ತ ಕರ್ನಾಟಕ 

CMRIT research team have developed a 3D Printer For visually impaired persons

ದಿವ್ಯಾಂಗರಿಗೆ ತಾಂತ್ರಿಕ ಉಪಕರಣ ಅಭಿವೃದ್ಧಿ



ಬೆಂಗಳೂರು, ಸೆ 1- ಸಿ.ಎಂ. ಆರ್.ತಾಂತ್ರಿಕ ಮಹಾವಿದ್ಯಾಲಯ ಮತ್ತು ಎನೇಬಲ್ ಇಂಡಿಯ ಸಹಯೋಗದಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ಯಾವುದೇ ಹುದ್ದೆ ನಿರ್ವಹಿಸಲು ತರಬೇತಿ ಹಾಗೂ ಉಪಯುಕ್ತ ತಂತ್ರಜ್ಞಾನ ಕಲಿಕೆಗೆ ಸಹಾಯವಾಗುವ ನಿಟ್ಟಿನಲ್ಲಿ ನಗರದ ಸಿ.ಎಂ.ಆರ್. ತಾಂತ್ರಿಕ ಮಹಾವಿದ್ಯಾಲಯ ಹಾಗೂ ಎನೇಬಲ್ ಇಂಡಿಯ ಸಂಸ್ಥೆ ಜೊತೆಯಾಗಿ ಒಡಂಬಡಿಕೆಗೆ ಸಹಿಹಾಕಿವೆ.

ಈ ಸಹಯೋಗದಲ್ಲಿ ಅಂಧ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವ 3ಡಿಭಾಷಾ ವಿನ್ಯಾಸ ಮಾಲಿಕೆಗಾಗಿ ತಾಂತ್ರಿಕ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಇನ್ನು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಜಾರ್ಜ್ ಸೆಬಾಸ್ಟಿಯನ್ ರವರು ಇಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಸಂವಾದ ನಡೆಸಿಕೊಟ್ಟರು. ನಂತರ ಈ ಕಾರ್ಯಾಗಾರ ಕುರಿತು ಮಾತನಾಡಿದ ಜಾರ್ಜ್

ಸೆಬಾಸ್ಟಿಯನ್ ಸಮಾಜದ ಪ್ರಮುಖ ಭಾಗವಾದ ದಿವ್ಯಾಂಗ ಮಿತ್ರರ ಜೀವನದ ಯಶಸ್ಸಿಗೆ ತಂತ್ರಜ್ಞಾನ ರೂಪಿಸುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು. ಪ್ರಸ್ತುತ ಎನೇಬಲ್ ಇಂಡಿಯ ಸಂಸ್ಥೆಯ ತರಬೇತಿಯಿಂದ ಅನೇಕ ವಿಕಲಾಂಗರು ಸಾಫ್ಟ್‌ವೇರ್ ಉದ್ಯಮದಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಇಂಜಿನಿಯರಿಂಗ್ ಓದುತ್ತಿರುವ ಅಂಧ ವಿದ್ಯಾರ್ಥಿ ಗಿರಿಧರ್ ತನ್ನ 2ನೇ ವರ್ಷದ ಕೋರ್ಸಿನಲ್ಲಿದ್ದಾಗ ಕಣ್ಣಿನ ದೃಷ್ಟಿ ಕಳೆದುಕೊಂಡರು. ದೃಷ್ಟಿ ಕಳೆದುಕೊಂಡು ಮುಂದಿನ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದ ವಿದ್ಯಾರ್ಥಿ ಗಿರಿಧರ್‌ಗೆ ಸಿ.ಎಂ. ಆರ್. ತಾಂತ್ರಿಕ ಮಹಾವಿದ್ಯಾಲಯದ ಅಧ್ಯಾಪಕರ ತಂಡ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಅಧ್ಯಯನಕ್ಕೆ ಉಪಯುಕ್ತವಾದ ಕಲಿಕಾ ಸಾಮಗ್ರಿ ಮತ್ತು ಪುಸ್ತಕಗಳನ್ನು ರೂಪಿಸಿ ಇಂಜಿನಿಯರಿಂಗ್ ಪದವಿ ಮುಂದುವರಿಸಲು ನೆರವಾಗಿದ್ದನ್ನು ಸ್ಮರಿಸಿದರು.